



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೧೨, ಜನವರಿ, ೨೦೨೨ (ಪುಷ್ಯ, ೨೨, ಶಕವರ್ಷ, ೧೯೪೩) BENGALURU, WEDNESDAY, 12, JANUARY, 2022 (PUSHYA, 22, SHAKAVARSHA, 1943)	ನಂ. ೩೫ No. 35
-----------------------	--	------------------

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ಅಧಿಸೂಚನೆ

ನಂ:ಚು(2)ವಿವ:41/2021-22

ದಿನಾಂಕ:12/01/2022

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಚು(2)/ವಿವ/41/2021-22, ದಿನಾಂಕ:13/12/2021 ರ ಪ್ರಕಾರ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೆಳಕಂಡ ಅನುಬಂಧದ ಅಂಕಣ(2)ರಲ್ಲಿ ಕಂಡ ಗ್ರಾಮ ಪಂಚಾಯಿತಿಗೆ ಅಂಕಣ(3)ರಲ್ಲಿ ಕಂಡ ಕ್ಷೇತ್ರದಿಂದ ಚುನಾಯಿತ ಸದಸ್ಯರನ್ನು ತುಂಬಲು ಉಪ ಚುನಾವಣೆಯನ್ನು ದಿನಾಂಕ: 27/12/2021 ರಂದು ನಡೆಸಲಾಗಿದ್ದು, ಈ ಚುನಾವಣಾ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 5 ಉಪ ಪ್ರಕರಣ 8ರಲ್ಲಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರನಿಯಮ 76ರ ಪ್ರಕಾರ ಜಿಲ್ಲಾಧಿಕಾರಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ, ಭಾ.ಆ.ಸೇ, ಆದ ನಾನು ಕೆಳಕಾಣಿಸಿದ ಗ್ರಾಮ ಪಂಚಾಯಿತಿಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಗೆ ನಮೂದಿಸಿದಂತೆ ಪ್ರಕಟಿಸಿರುತ್ತೇನೆ.

ಅನುಬಂಧ

ಕ್ರ.ಸಂ	ಗ್ರಾಮ ಪಂಚಾಯಿತಿಕ್ರಮ ಸಂಖ್ಯೆ ಮತ್ತು ಹೆಸರು	ಕ್ಷೇತ್ರದಕ್ರಮ ಸಂಖ್ಯೆ ಮತ್ತು ಹೆಸರು	ಕ್ಷೇತ್ರಕ್ಕೆ ನಿಗದಿಪಡಿಸಿದ ಸ್ಥಾನಗಳು	ಮೀಸಲಾತಿ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ
1	2	3	4	5	6
1	11-ಅಕ್ಕಿರಾಂಪುರ	1-ಅಕ್ಕಿರಾಂಪುರ-1	1	ಸಾಮಾನ್ಯ ಮಹಿಳೆ	ಮುಬೀನ್ ತಾಜ್ ಕೋಂ ನಯಾಜ್ ಅಕ್ಕಿರಾಂಪುರ ಹೊಳವನಹಳ್ಳಿ ಹೋಬಳಿ ಕೊರಟಗೆರೆ ತಾಲ್ಲೂಕು

2	16-ಮಾವತ್ತೂರು	1-ಮಾವತ್ತೂರು	1	ಪರಿಶಿಷ್ಟಜಾತಿ ಮಹಿಳೆ	ಭಾಗ್ಯಮ್ಮ ಕೋಂ ದಾಳಪ್ಪ ಮಾವತ್ತೂರು ಹೊಳವನಹಳ್ಳಿ ಹೋಬಳಿ ಕೊರಟಗೆರೆ ತಾಲ್ಲೂಕು
3	19-ನೀಲಗೊಂಡನಹಳ್ಳಿ	4-ಚಿಕ್ಕಪಾಲನಹಳ್ಳಿ	1	ಸಾಮಾನ್ಯ ಮಹಿಳೆ	ರೂಪ ಆರ್ ಕೋಂ ಲಕ್ಷ್ಮೀಶ್ ಹೆಚ್ ಸಿ ಹನುಮಂತಪುರ ಕೋಳಾಲ ಹೋಬಳಿ ಕೊರಟಗೆರೆ ತಾಲ್ಲೂಕು
4	20-ಎಲೆರಾಂಪುರ	3-ಸಿಂಗ್ರಹಳ್ಳಿ	1	ಸಾಮಾನ್ಯ	ರಂಗಯ್ಯ ಸಿ ಬಿನ್ ಚೆನ್ನಪ್ಪ ಚಿಕ್ಕದೊಡ್ಡವಾಡಿ ಕೋಳಾಲ ಹೋಬಳಿ ಕೊರಟಗೆರೆ ತಾಲ್ಲೂಕು

(ವೈ ಎಸ್ ಪಾಟೀಲ)
ಜಿಲ್ಲಾಧಿಕಾರಿ,
ತುಮಕೂರುಜಿಲ್ಲೆ